



0404/2059/0805

**IV Semester 3 Year LL.B./VIII Semester 5 Year B.A.LL.B./
B.B.A.LL.B./B.Com.LL.B./B.A.LL.B. (Maj.-Min. System)
Examination, March/April 2024 (Odd Sem.)
Opt-II : BANKING LAW**

Duration : 3 Hours

Max. Marks : 100

- Instructions :**
1. Answer Q. No. 9 and any five of the remaining questions.
 2. Q. No. 9 carries 20 marks and the remaining questions carry 16 marks each.
 3. Answers should be written either in English or Kannada completely.

Q. No. 1. Explain the growth and development of Banking Institutions in India.

Marks : 16

ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಕುರಿತು ವಿವರಿಸಿ.

Q. No. 2. Describe the role of Reserve Bank of India in the economic development of the country.

Marks : 16

ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಪಾತ್ರವನ್ನು ಕುರಿತು ವಿವರಿಸಿ.

Q. No. 3. Discuss power and functions of Banking Ombudsman.

Marks : 16

ಬ್ಯಾಂಕಿಂಗ್ ಓಂಬಡ್ಸ್‌ಮನ್ ಇವರ ಅಧಿಕಾರ ಮತ್ತು ಕಾರ್ಯಗಳನ್ನು ಚರ್ಚಿಸಿ.

Q. No. 4. Define Bill of Exchange. Explain the distinction between Bill of Exchange and Promissory Note.

Marks : 16

ವಿನಿಮಯ ಪತ್ರವನ್ನು ವ್ಯಾಖ್ಯಾನಿಸಿರಿ. ವಿನಿಮಯ ಪತ್ರ ಮತ್ತು ವಚನ ಪತ್ರದ ನಡುವಿನ ವ್ಯತ್ಯಾಸಗಳನ್ನು ವಿವರಿಸಿ.

Q. No. 5. Briefly explain E-Banking facilities.

Marks : 16

ಇ-ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.

Q. No. 6. Who is a Banker ? Explain general relationship of Banker and customer.

Marks : 16

ಬ್ಯಾಂಕರ್ ಎಂದರೆ ಯಾರು ? ಗ್ರಾಹಕನ ಮತ್ತು ಬ್ಯಾಂಕರ್‌ನ ಸಾಮಾನ್ಯ ಸಂಬಂಧಗಳನ್ನು ವಿವರಿಸಿ.

P.T.O.



Q. No. 7. Who is Paying Banker ? State the statutory protection available to the paying banker.

Marks : 16

ಪಾವತಿ ಬ್ಯಾಂಕರ್ ಎಂದರೆ ಯಾರು ? ಪಾವತಿ ಬ್ಯಾಂಕರಿಗೆ ಇರುವ ಶಾಸನಬದ್ಧ ರಕ್ಷೆಗಳನ್ನು ತಿಳಿಸಿ.

Q. No. 8. Write short note on **any two** of the following :

Marks : 2×8=16

ಕೆಳಗಿನ ಯಾವುದಾದರೂ ಎರಡಕ್ಕೆ ಲಘು ಟಿಪ್ಪಣಿ ಬರೆಯಿರಿ :

(a) Noting and Protest.

ನೋಟಿಂಗ್ ಮತ್ತು ಪ್ರೊಟೆಸ್ಟ್.

(b) Deposit Insurance Corporation.

ಲೇವಣಿ ವಿಮಾ ಸಂಸ್ಥೆ.

(c) Agency Services.

ಕಾರ್ಯಭಾರಿ ಸೇವೆಗಳು.

Q. No. 9. Solve **any two** of the following problems :

Marks : 2×10=20

ಕೆಳಗಿನ ಯಾವುದಾದರೂ ಎರಡು ಸಮಸ್ಯೆಗಳನ್ನು ಬಗೆಹರಿಸಿ :

(a) Ameera, Asha and Arun are partners in 'Dwaraka' firm. They informed the banker that Ameera and Asha will operate the firm's current account. Can the banker honour the cheque signed by Ameera and Arun ?

ಅಮೀರಾ, ಆಶಾ ಮತ್ತು ಅರುನ 'ದ್ವಾರಕಾ' ಎಂಬ ಸಂಸ್ಥೆಯಲ್ಲಿ ಪಾಲುದಾರರಾಗಿರುತ್ತಾರೆ. ಅಮೀರಾ ಮತ್ತು ಆಶಾರವರು ಸಂಸ್ಥೆಯ ಚಾಲ್ತಿ ಖಾತೆಯನ್ನು ನಿರ್ವಹಿಸುವರು ಎಂದು ಬ್ಯಾಂಕರ್‌ನವರಿಗೆ ಮಾಹಿತಿ ಪತ್ರವನ್ನು ನೀಡಿರುತ್ತಾರೆ. ಆದರೆ ಅಮೀರಾ ಮತ್ತು ಅರುನ ಸಹಿ ಮಾಡಿದ ಸಂಸ್ಥೆಯ ಚೆಕ್‌ಗಳನ್ನು ಬ್ಯಾಂಕರ್ ಮಾನ್ಯ ಮಾಡಬಹುದೇ ?

(b) A customer gave the banker a sealed cover containing 200 coins of Re. 1 and leaves it with banker for safe custody. But when the customer demands return of the cover, Bank returns the cover containing two hundred rupees notes. Do you think the banker's act is justifiable ?

ಒಬ್ಬ ಗ್ರಾಹಕನು ಒಂದು ರೂಪಾಯಿಯ 200 ಬಿಲ್ಲುಗಳಿರುವ ಸೀಲು ಮಾಡಿದ ಲಕೋಟೆಯನ್ನು ಬ್ಯಾಂಕರ್‌ನಲ್ಲಿ ಸೇಫ್ ಕಸ್ಟಡಿಯಾಗಿ ಇಡಲು ಕೋರಿಕೊಳ್ಳುತ್ತಾನೆ. ಗ್ರಾಹಕನು ತನ್ನ ಲಕೋಟೆಯನ್ನು ಕೋರಿ ಇನ್ನೊಮ್ಮೆ ಬ್ಯಾಂಕಿಗೆ ಬಂದಾಗ, ಬ್ಯಾಂಕರ್‌ನು ಆತನಿಗೆ 200 ರೂಪಾಯಿಯ ನೋಟನ್ನು ನೀಡಿರುತ್ತಾನೆ. ಬ್ಯಾಂಕರ್ ಮಾಡಿರುವುದು ಸರಿಯೇ ?



- (c) 'M' maintains an account in a bank in his sole name and enjoys an overdraft which he does not repay despite demands. The banker adjusts the overdraft from the credit balance held in the account in the joint names of 'M' and 'N'. 'N' challenges it. Decide.

M ಎಂಬವನು ತನ್ನೊಬ್ಬನ ಹೆಸರಿನಲ್ಲಿ ಒಂದು ಬ್ಯಾಂಕಿನಲ್ಲಿ ಖಾತೆ ತೆಗೆದು, ಬ್ಯಾಂಕಿನಿಂದ ಸದರಿ ಖಾತೆಗಾಗಿ ಹೆಚ್ಚಿನ ಹಣ (Over Draft) ಪಡೆಯುವ ಸೌಲಭ್ಯವನ್ನು ಹೊಂದಿರುವನು. ತಾನು ಪಡೆದ ಹೆಚ್ಚಿನ ಹಣವನ್ನು ಬ್ಯಾಂಕರ್ ಬೇಡಿಕೆ ಇಟ್ಟಾಗ ಮರಳಿಕೊಡಲು ವಿಫಲನಾಗುತ್ತಾನೆ. ಬ್ಯಾಂಕರ್ M ಮತ್ತು N ಇವರಿಬ್ಬರ ಜಂಟಿ ಖಾತೆಯಿಂದ M ಗೆ ನೀಡಿದ ಹೆಚ್ಚುವರಿ ಹಣವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಾನೆ. N ಇದನ್ನು ಪ್ರಶ್ನಿಸುತ್ತಾನೆ. ನಿರ್ಧರಿಸಿ.
